

ಹಾಸನ ಜಿಲ್ಲೆಯಲ್ಲಿರುವ ಶಿಶ್ಯೋಕ್ತಮ ಸಮುದಾಯದ ಸಾಮಾಜಿಕ ಸ್ಥಿತಿಗಳು : ಒಂದು ಸಮಾಜಶಾಸ್ತೀಯ ಅಧ್ಯಯನ

ಕಾವ್ಯ .ಬಿ. ಹೆಚ್. ; ಡಾ. ಎ. ರಾಮೇಗೌಡ*

* ಸಂಶೋಧನಾ ವಿದ್ಯಾರ್ಥಿ; **ಪ್ರಾಧ್ಯಾಪಕರು

ಸಮಾಜಶಾಸ್ತೀಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜಾಣ ಸಹ್ಯಾದ್ರಿ, ಶಂಕರಾಂಪಟ್ಟಿ.

ಸಾರಾಂಶ (Abstract)

ಭಾರತ ದೇಶ ಸಂಪ್ರದಾಯ ಮತ್ತು ಸಂಸ್ಕೃತಿಗಳ ನೆಲೆಬೋಡಿದ್ದು, ಹಲವಾರು ಸಮುದಾಯಗಳು ತಮ್ಮ ಸಂಪ್ರದಾಯಕ ಕಲೆಗಳನ್ನು ಜೀವನೋಪಾಯಕ್ಕಾಗಿ ವೃತ್ತಿಯನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅಂತಹ ಸಮುದಾಯಗಳಲ್ಲಿ ಶಿಶ್ಯೋಕ್ತಮ ಸಮುದಾಯವು ಹೂಡಿ ಒಂದಾಗಿದೆ. ಶಿಶ್ಯೋಕ್ತಮರನ್ನು ಸಿಶ್ಯೋಕ್ತಮ, ಶಿಶ್ಯೋಕ್ತಮ, ಶಿಶ್ಯೋಕ್ತಮರ್, ಗೊಂಬೆರಾಮರು ಎಂಬ ಹೆಸರುಗಳಿಂದ ಗುರುತಿಸಲಾಗುತ್ತದೆ. ಪ್ರಸ್ತುತ ಲೇಖನದಲ್ಲಿ ಈ ಸಮುದಾಯದ ಸಾಮಾಜಿಕ ಸ್ಥಿತಿಗಳಿಗೆ ಸಮಾಜಶಾಸ್ತೀಯ ದೃಷ್ಟಿಕೋನದಿಂದ ವಿಶೇಷಿಸಲಾಗಿದೆ.

ಮುಖ್ಯವಾದಗಳು (Keywords): ಶಿಶ್ಯೋಕ್ತಮ, ತೊಗಲು ಗೊಂಬೆಯಾಟ, ಬೊಂಬೆ ರಾಮರು, ಶಿಶ್ಯೋಕ್ತಮ, ಸಾಮಾಜಿಕ ಸ್ಥಿತಿಗಳು.

ಪೀಠಿಕೆ

ಶಿಶ್ಯೋಕ್ತಮ ಸಮುದಾಯವು ಮೂಲತಃ ಅಲೆಮಾರಿ ಸಮುದಾಯವಾಗಿದ್ದು, ಕನಾರ್ಕಕದ ಪರಿಶ್ವ ಜಾತಿ ಸಮುದಾಯಗಳಲ್ಲಿ ಒಂದಾಗಿದೆ. ಇವರು ಹಳೆ ಮೈಸೂರು ಭಾಗದಲ್ಲಿ ಮಾತ್ರವಲ್ಲದೆ ಹಿಂದಿನ ಬಾಂಬೆ ಕನಾರ್ಕಕ ಮತ್ತು ಮದ್ರಾಸ್ ಕನಾರ್ಕಕ ಪ್ರದೇಶಗಳಲ್ಲೂ ನೆಲೆಸಿದ್ದರು. ಸಂಖ್ಯೆಯಲ್ಲಿ ಕಡಿಮೆ ಪ್ರಮಾಣದಲ್ಲಿರುವ ಇವರು ಪ್ರಸ್ತುತ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಂದೆಡೆ ನೆಲೆಸಿ ಜೀವನ ಸಾಗಿಸುತ್ತಿದ್ದಾರೆ. ತೊಗಲುಗೊಂಬೆ ಆಟವು ಈ ಸಮುದಾಯದ ಮೂಲ ವೃತ್ತಿಯಾಗಿದ್ದು, ಇದರೊಂದಿಗೆ ಬಿಕ್ಕಾಟನೆ ಮತ್ತು ಮೀನುಗಾರಿಕೆಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ.

ಶಿಶ್ಯೋಕ್ತಮ ಸಮುದಾಯದ ಹಿನ್ನಲೆ

ಶಿಶ್ಯೋಕ್ತಮರು ಶಿಶ್ಯೆ ಎಂಬ ಜಾತಿಯ ಮೀನನ್ನು ಹಿಡಿಯುವುದರಲ್ಲಿ ನಿಸ್ಪಿತಿಯಾಗಿ ಉಂಟಾಗಿದ್ದು. ಶಿಶ್ಯೋಕ್ತಮರು ಎಂದರೆ ಹಿಡಿಯುವವರು. ಹಾಗಾಗಿ ಇವರಿಗೆ ಶಿಶ್ಯೋಕ್ತಮ ಎಂಬ ಹೆಸರು ಬಂದಿರಬಹುದು. ಇವರನ್ನು ಕಟುಬು

Please cite this article as: ಕಾವ್ಯ .ಬಿ. ಹೆಚ್. ಮತ್ತು ಎ. ರಾಮೇಗೌಡ. (2021). ಹಾಸನ ಜಿಲ್ಲೆಯಲ್ಲಿರುವ ಶಿಶ್ಯೋಕ್ತಮ ಸಮುದಾಯದ ಸಾಮಾಜಿಕ ಸ್ಥಿತಿಗಳು : ಒಂದು ಸಮಾಜಶಾಸ್ತೀಯ ಅಧ್ಯಯನ. ಪ್ರತಿಬಿಂಬಿ: ಮಲ್ವಾಡಿಶಿಲ್ಪಿನರಿ ಕನ್ನಡ ರೀಸಚರ್ಸ್ ಜರ್ನಲ್ ಆಫ್ ಐಎಂಆರ್ಡಿ, 3(2), ಪು.ಸಂ. 104-111

ಎಂದೂ ಸಹಾ ಕರೆಯುತ್ತಾರೆ. ಕಟ್ಟಬು ಅಥವಾ ಕಟ್ಟಿ ಎಂಬ ಮೀನು ಹಿಡಿಯುವವರನ್ನು ಕಟ್ಟಬುರೆಂದು ಕರೆಯಲಾಯಿತು. ಮತ್ತೊಂದು ಅರ್ಥದಲ್ಲಿ ಶಿಳ್ಳೇ-ಸಿಳ್ಳು ಶಿಳ್ಳೇಗಣ್ಣ ಸಿಳ್ಳೇಮುಸುಡಿ, ಕೇತ ಒಂದು ಬಗೆಯ ಆಟ ಒಟ್ಟಾರೆ ಶಿಳ್ಳೇಕ್ಕಾತ ಆಕ್ರಾಷ-ವಿಕ್ರಾಷ ರೂಪ ಧರಿಸಿ ವ್ಯಕ್ತಿ ಆಡುವ ಆಟ ಎಂದಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪುರಾಣಪೋಂದರ ಪ್ರಕಾರ ಇವರು ಶ್ರೀರಾಮನ ಭಕ್ತರೆಂದೂ ರಾಮಸೇವೆಯನ್ನು ನಿಷ್ಪೇಯಿಂದ ಮಾಡಿಕೊಂಡಿದ್ದರೆಂದೂ ಶ್ರೀರಾಮನು ಐಕ್ಯವಾಗಿ ಹೋಗುವಾಗ ಈ ಭಕ್ತರು "ನಮ್ಮನ್ನೆಲ್ಲಾ ಕೈಬಿಟ್ಟು ಹೋಗುತ್ತೀರು ಭಗವಂತ ಮುಂದೆ ನಮ್ಮ ಪಾಡೆನು" ಎಂದು ಬೇಡಿಕೊಂಡಾಗ ಶ್ರೀರಾಮನು ಅವರಿಗೆ ತನ್ನ ಜಿತ್ತಪರವನ್ನು ಕೊಟ್ಟು "ಇದರಿಂದ ಜೀವಿಸಿ" ಎಂದು ಹೇಳಿ ಆಶೀರ್ವದಿಸಿ ಮಾಯಾವಾದನೆಂದು ಅಂದಿನಿಂದ ಈ ವ್ಯಕ್ತಿಯನ್ನು ಅವಲಂಭಿಸಿ ಬದಕನ್ನು ನಡೆಸುತ್ತಿದ್ದರೆಂದು ಈ ಕಾರಣದಿಂದ ಇವರನ್ನು ಗೊಂಬೆರಾಮರು ಕರೆಯುವುದಾಗಿ ಹೇಳುತ್ತಾರೆ. ಶಿಳ್ಳೇಕ್ಕಾತ ಅಥವಾ ಶಿಳ್ಳೇಕ್ಕಾತ ಸಮುದಾಯದವರು ಮೂಲತಃ ರತ್ನಗಿರಿ ಜಿಲ್ಲೆಗೆ ಸೇರಿದವರು. ಈ ಗುಂಪಿನವರೆಂದು ಹೇಳಲಾಗುವ ಬೆಸ್ತರು ಕಾಗಲೂ ಕರಾವಳಿ ಪ್ರದೇಶದಲ್ಲಿ ಯಕ್ಕಾಗಾನ ಕಲಿತು ತೊಗಲುಗೊಂಬೆಯಾಟವನ್ನು ಪ್ರದರ್ಶಿಸುತ್ತಿರುವರೆಂದೂ ತಿಳಿದುಬರುತ್ತಿದೆ.

ಕನಾಟಕದಲ್ಲಿ ಶಿಳ್ಳೇಕ್ಕಾತ ಸಮುದಾಯದ ಜನಸಂಖ್ಯೆ

ಶಿಳ್ಳೇಕ್ಕಾತ ಸಮುದಾಯದವರು ರಾಜ್ಯದ ಹಾಸನ, ತುಮಕೂರು, ಮೈಸೂರು ಮತ್ತು ಇತರೆ ಜಿಲ್ಲೆಗಳಲ್ಲಿ ನೆಲೆಸಿದ್ದು, ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಇವರನ್ನು ಗುರುತಿಸಲಾಗುತ್ತದೆ. 2011 ರ ಜನಗಣತಿ ಪ್ರಕಾರ ಒಟ್ಟು 32,940 ಜನಸಂಖ್ಯೆ ಇದ್ದು, ಮಹಿಳೆಯರಿಗಿಂತ (16,090) ಪುರುಷರ ಜನಸಂಖ್ಯೆ ತುಸು ಅಧಿಕವಾಗಿದೆ. ಪ್ರದೇಶವಾರು ಗಮನಿಸಿದಾಗ ನಗರ ಪ್ರದೇಶಗಿಂತ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಹೆಚ್ಚನ ಜನಸಂಖ್ಯೆ ಕಂಡು ಬರುತ್ತದೆ. (ವಿವರಗಳಿಗೆ ಹೋಷ್ಟ್ 1ನ್ನು ನೋಡಿ)

ಕೋಷ್ಟಕ 1: ಕನಾಟಕ ರಾಜ್ಯದಲ್ಲಿ ನೆಲೆಸಿರುವ ಶಿಳ್ಳೇಕ್ಕಾತ ಸಮುದಾಯದ ಜನಸಂಖ್ಯೆ

ವರ್ಷ	ಪ್ರದೇಶ	ಒಟ್ಟು ಜನಸಂಖ್ಯೆ	ಪುರುಷ	ಮಹಿಳೆ
1961	ಒಟ್ಟು	2807	1379	1428
	ಗ್ರಾಮೀಣ	2773	1361	1412
	ನಗರ	34	18	16
1971	ಒಟ್ಟು	3494	1825	1669
	ಗ್ರಾಮೀಣ	3160	1626	1534
	ನಗರ	334	199	135
1981	ಒಟ್ಟು	7868	3997	3871
	ಗ್ರಾಮೀಣ	7377	3744	3633

	ನಗರ	491	253	238
1991	ಒಟ್ಟು	14631	7435	7196
	ಗ್ರಾಮೀಣ	12964	6617	6347
	ನಗರ	1667	818	849
2001	ಒಟ್ಟು	23480	11884	11596
	ಗ್ರಾಮೀಣ	20340	10306	10034
	ನಗರ	3140	1578	1562
2011	ಒಟ್ಟು	32940	16850	16090
	ಗ್ರಾಮೀಣ	30664	15633	15031
	ನಗರ	2276	1146	1130

ಮೂಲ: ಜನಗಣತಿ ಪರಿದಿಗಳು

ಅಧ್ಯಯನದ ಉದ್ದೇಶಗಳು

- ಶಿಕ್ಷೇಕ್ಷ್ಯಾತ ಸಮುದಾಯದವರ ಹಿನ್ನಲೆಯನ್ನು ತಿಳಿದುಕೊಳ್ಳಲುವುದು
- ಶಿಕ್ಷೇಕ್ಷ್ಯಾತ ಸಮುದಾಯದವರ ಸಾಮಾಜಿಕ ಸ್ಥಿತಿಗಳನ್ನು ಅಧ್ಯಯನ ಮಾಡುವುದು.
- ಶಿಕ್ಷೇಕ್ಷ್ಯಾತರ ಸಾಂಪ್ರದಾಯಿಕ ವೃತ್ತಿ ನಲ್ಲಿಸಿ ಹೋಗಲು ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳಲುವುದು.

ಅಧ್ಯಯನದ ಮಹತ್ವ

ಸಮಾಜದಲ್ಲಿ ಶಿಕ್ಷೇಕ್ಷ್ಯಾತ ಸಮುದಾಯವು ಅಸಮಾನತೆ, ಶೋಷಣೆ, ನಿಬಂಧನೆಗಳಿಗೆ ಒಳಪಟ್ಟಿರದ್ದು, ಸಾಮಾಜಿಕವಾಗಿ ಅತ್ಯಂತ ಕಡಿಮೆ ಸ್ಥಾನಮಾನ ಹೊಂದಿದ್ದಾರೆ. ಇವರು ಅನೇಕ ಸಾಮಾಜಿಕ ಸಮಸ್ಯೆಯನ್ನು ಎದುರಿಸುತ್ತಿದ್ದು. ಸಾಮಾಜಿಕ ಸ್ಥಿತಿ ಮತ್ತು ಸಮಸ್ಯೆಗಳನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಅಧ್ಯಯನ ಮಾಡುವುದು ಮಹತ್ವ ಪೂರ್ವಾದುದಾಗಿದೆ.

ಅಧ್ಯಯನ ಕ್ಷೇತ್ರ

ಪ್ರಸ್ತುತ ಅಧ್ಯಯನಕ್ಕೆ ಹಾಸನ ಜಿಲ್ಲೆಯ ಯನ್ನು ಆಯ್ದು ಮಾಡಿಕೊಳ್ಳಲಾಗಿದೆ. ಹಾಸನ ರಾಜ್ಯದ 14ನೇಯ ದೊಡ್ಡ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ 8 ತಾಲುಕು, 38 ಹೋಬಳಿ ಮತ್ತು 2,360 ಹಳ್ಳಿಗಳಿದ್ದು, 6,814 ಚ.ಕೆ.ಮೀ. ವಿಸ್ತೀರ್ಣವನ್ನು ಹೊಂದಿದೆ. ಹಾಸನ ಜಿಲ್ಲೆಯ ಒಟ್ಟು ಜನಸಂಖ್ಯೆ 17,76,221 ಲಕ್ಷ ಇದ್ದು, ಮರುಷರ ಸಂಖ್ಯೆ 8,85,807 ಮತ್ತು ಮಹಿಳೆಯರ ಸಂಖ್ಯೆ 8,90,141 ಇದೆ. ಸಾಕ್ಷರತೆಯ ಪ್ರಮಾಣ ಶೇ 75.89 ರಷ್ಟಿದೆ. ಜಿಲ್ಲೆಯ ಲಿಂಗಾನುಪಾತವು ಪ್ರತಿ 1000 ಮರುಷರಿಗೆ 1005 ಮಹಿಳೆಯರನ್ನು ಹೊಂದಿದೆ.

ಶಿಶ್ಯೇಕ್ವತ ಸಮುದಾಯದವರು ಸುಮಾರು 250ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. (ಜನಗಣತಿ ವರದಿ, 2011)

ಅಧ್ಯಯನದ ಮಾದರಿ ವಿಧಾನ

ಹಾಸನ ಜಿಲ್ಲೆಯ ಎಂಟು ತಾಲ್ಲೂಕಿನಲ್ಲಿ ನೆಲೆಸಿರುವ 50 (ಪುರುಷ-39, ಮಹಿಳೆ-11) ಶಿಶ್ಯೇಕ್ವತ ಸಮುದಾಯದವರನ್ನು ಸರಳ ಯಾದೃಚಿಕ ಮಾದರಿ ವಿಧಾನದಿಂದ ಆಯ್ದು ಮಾಡಿಕೊಂಡು ಸಂದರ್ಶನ ಅನುಸೂಚಿ ಸಹಾಯದಿಂದ ಮಾಡಿಕಿ ಸಂಗ್ರಹಿಸಿ ವಿಶೇಷಿಸಲಾಗಿದೆ. ಅಧ್ಯಯನಕ್ಕೆ ಆಯ್ದು ಮಾಡಿಕೊಂಡಿರುವ ಒಟ್ಟು ಕುಟುಂಬಗಳಲ್ಲಿ 46 (92.0%) ಕುಟುಂಬಗಳು ವಿಭಕ್ತ ಕುಟುಂಬಗಳಾಗಿದ್ದು, 4 (8.0%) ಅವಿಭಕ್ತ ಕುಟುಂಬಗಳಾಗಿವೆ. ಕೋಷ್ಟಕ 2ರ ಪ್ರಕಾರ ಬೇಲೂರು ಮತ್ತು ಅರಕಲಗೂಡು ತಾಲೂಕಿನಿಂದ ಹೆಚ್ಚು ಕುಟುಂಬಗಳನ್ನು ಆಯ್ದು ಮಾಡಿಕೊಳ್ಳಲಾಗಿದೆ. (ವಿವರಗಳಿಗೆ ಕೋಷ್ಟಕ 2ನ್ನು ನೋಡಿ)

ಕೋಷ್ಟಕ 2: ಅಧ್ಯಯನಕ್ಕೆ ಆಯ್ದು ಮಾಡಿಕೊಂಡಿರುವ ಕುಟುಂಬಗಳ ವಿವರ (ತಾಲೂಕುವಾರು)

ತಾಲೂಕುಗಳು	ಆವೃತ್ತಿ	ಶೇಕಡವಾರು
ಹಾಸನ	06	12.0
ಬೇಲೂರು	12	24.0
ಆಲೂರು	05	10.0
ಸಕಲೇಶಪುರ	03	6.0
ಹೊಳೆನರಸೀಪುರ	08	16.0
ಚನ್ನರಾಯಪಟ್ಟಣ	03	6.0
ಅರಸೀಕರೆ	04	4.0
ಅರಕಲಗೂಡು	09	18.0
ಒಟ್ಟು	50	100.0

ಮೂಲ: ಶೈತ್ಯಕಾರ್ಯ

ಸೂಚನಾದಾರರ ವರ್ಯೋಮಾನದ ವಿವರ

ಅಧ್ಯಯನಕ್ಕೆ ಆಯ್ದು ಮಾಡಿಕೊಂಡಿರುವ ಸೂಚನಾದಾರರು ವಿಭಿನ್ನ ವರ್ಯೋಮಾನದ ಗುಂಪಿಗೆ ಸೇರಿದವರಾಗಿದ್ದಾರೆ. ಯಾವುದೇ ಒಂದು ವೃತ್ತಿ ನಿರ್ವಹಿಸಲು ಒಂದು ನಿಗದಿತ ವಯಸ್ಸು ನಮೂದಿಸಲಾಗಿದೆ. ಶಿಶ್ಯೇಕ್ವತ ಸಮುದಾಯದವರು ಯಾವ ವರ್ಯೋಮಾನದವರು ಹೆಚ್ಚಾಗಿ ಈ ವೃತ್ತಿ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ಶಿಳಿಸಲಾಗಿದೆ. ಕೋಷ್ಟಕ 3 ರಲ್ಲಿ ಸೂಚನಾದಾರರ ವರ್ಯೋಮಾನದ

ವಿವರಗಳನ್ನು ನೀಡಲಾಗಿದ್ದು, ಅತಿ ಹೆಚ್ಚಿನ ಸೂಚನದಾರರು 50–60 ಮತ್ತು 40–50 ರ ವರ್ಯೋವಾನದ ಗುಂಪಿನವರಾಗಿದ್ದಾರೆ.

ಕೋಷ್ಟಕ 3: ಸೂಚನದಾರರ ವರ್ಯೋವಾನದ ವಿವರ

ಶಿಶ್ಯೋಕ್ಯಾತಸಮುದಾಯದವರವಯಸ್ಸು	ಆವೃತ್ತಿ	ಶೇಕಡವಾರು
30–40	11	22.0
40–50	13	26.0
50–60	15	30.0
60–70	4	08.0
70–80	7	14.0
ಒಟ್ಟು	50	100.0

ಮೂಲ: ಕ್ಷೇತ್ರಕಾರ್ಯ

ಪ್ರೋಫೆಸರ್ ಸ್ಥಾನವಾನ

ವಿವಾಹವು ಸಾಮಾಜಿಕ ಸಂಸ್ಥೆಯಾಗಿದೆ. ಮಾನವನ ಲ್ಯಾಂಗ್ವಿಡ್ ಜೀವನ ಹಾಗೂ ಲ್ಯಾಂಗ್ವಿಡ್ ಸಂಬಂಧಗಳನ್ನು ನಿಯಂತ್ರಿಸುವುದಕ್ಕಾಗಿ ಸಮಾಜ ಸ್ಥಾಪಿತವಾದ ಸಂಸ್ಥೆಯಾಗಿದೆ. ನಮ್ಮ ಭಾರತೀಯ ಸಮಾಜದಲ್ಲಿ ವಿವಾಹ ಎಂಬುದು ಮರುಷ ಮತ್ತು ಮಹಿಳೆಯರ ಜೀವನದ ಒಂದು ಕೊಂಡಿಯಾಗಿದೆ. ಪ್ರಸ್ತುತ ಅಧ್ಯಯನದ ಪ್ರಕಾರ ಶಿಶ್ಯೋಕ್ಯಾತ ಸಮುದಾಯದಲ್ಲಿ ವಿವಾಹಿತರ ಪ್ರಮಾಣ ಅಧಿಕವಿದ್ದು, ಅವಿವಾಹಿತರ ಪ್ರಮಾಣ ಕಡಿಮೆಯಿದೆ.

ಕೋಷ್ಟಕ 3: ಸೂಚನದಾರರ ಪ್ರೋಫೆಸರ್ ಸ್ಥಾನವಾನದ ವಿವರ

ಪ್ರೋಫೆಸರ್ ಸ್ಥಾನವಾನ	ಆವೃತ್ತಿ	ಶೇಕಡವಾರು
ವಿವಾಹಿತರು	37	74.0
ಅವಿವಾಹಿತರು	05	10.0
ವಿಧವೆ/ವಿಧುರರು	05	10.0
ವಿಚ್ಯುತಿರು	02	4.0
ಪ್ರತ್ಯೇಕವಾಸ	01	2.0
ಒಟ್ಟು	50	100.0

ಮೂಲ: ಕ್ಷೇತ್ರಕಾರ್ಯ

ಶೈಕ್ಷಣಿಕ ವಿವರ

ಶೈಕ್ಷಣಿಕ ಎಂದರೆ ಮನಸ್ಸು ಮತ್ತು ಚೈತನ್ಯಗಳ ಬೆಳವಣಿಗೆ ಎಂದು ಹೇಳಲಾಗಿದೆ. ಶೈಕ್ಷಣಿಕ ಪದೆದಿರುವ ವ್ಯಕ್ತಿಗೆ ಸಮಾಜದಲ್ಲಿ ಹೆಚ್ಚಿಗೆ ಗೌರವ ಇರುತ್ತದೆ. ಪ್ರಥಮವಾಗಿ ಈ ಅಧ್ಯಯನ ಸಂದರ್ಭದಲ್ಲಿ ಪ್ರತಿವರ್ತಿಗಳು ತಮ್ಮ ಸಮಸ್ಯೆ ಮ್ಹತ್ವವಿಧಿಸುವಾಗ ಶೈಕ್ಷಣಿಕ ಸಮಸ್ಯೆ ಇರುವುದಾಗಿ ತಿಳಿಸಿದ್ದಾರೆ ಆಧಿಕ ಸಂಕ್ಷೇಪ ಇರುವುದರಿಂದ ಖಾಸಗಿ ಶಾಲೆಗಳಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ

ಕೊಡಿಸುತ್ತಿದ್ದ ಮುಕ್ಕಳನ್ನು ಜಾಗತಿಕ ಮಟ್ಟದ ಸ್ಥರ್ದೆಯಿಂದ ಹಿಂದುಳಿಯುವಂತೆ ಮಾಡುತ್ತಿರುವುದಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಮುದಾಯದಲ್ಲಿ ಶೀಕ್ಷಣ ಪಡೆದವರ ಪ್ರಮಾಣ ಅತ್ಯಂತ ಕಡಿಮೆಯಿದ್ದು, ಶೇ.70.0 ರಷ್ಟು ಸೂಚನದಾರರು ಅನಕ್ಕರಸ್ಥರಾಗಿದ್ದಾರೆ. ಇನ್ನುಇದಂತೆ ಶೇ.12 ರಷ್ಟು ಪ್ರಾಥಮಿಕ, ಶೇ. 4 ರಷ್ಟು ಮಾಧ್ಯಮಿಕ ಮತ್ತು ಶೇ.14 ರಷ್ಟು ಪ್ರೌಢ ಶಾಲಾ ಶೀಕ್ಷಣವನ್ನು ಪಡೆದಿದ್ದಾರೆ.

ಕೋಷ್ಟಕ 5 ಶಿಶ್ಯೋತ್ಸವದ ಸಮುದಾಯದ ಶೀಕ್ಷಣಿಕ ಸ್ಥಿತಿಗಳು

ಶೀಕ್ಷಣಿಕ ವಿವರ	ಅವೃತ್ತಿ	ಶೇಕಡವಾರು
ಅನಕ್ಕರಸ್ಥರು	35	70.0
ಪ್ರಾಥಮಿಕ	06	12.0
ಮಾಧ್ಯಮಿಕ	02	4.0
ಪ್ರೌಢ ಶೀಕ್ಷಣಿಕ	07	14.0
ಇತರೆ	-	-
ಒಟ್ಟು	50	100.0

ಮೂಲ: ಶ್ರೀತುಕಾಯ್

ಲಿಂಗಸಮಾನತೆ

ಯಾವುದೇ ಒಂದು ಕೆಲಸವನ್ನು ನಿರ್ವಹಿಸುವಾಗ ಇತ್ತೀಚಿನ ದಿನಗಳಲ್ಲಿ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಇಬ್ಬರೂ ಕೂಡ ಸರಿಸಮವಾಗಿ ಕಾರ್ಯ ಮಾಡುತ್ತಿದ್ದಾರೆ ಹಾಗೆಯೇ ಶಿಶ್ಯೋತ್ಸವದ ಸಮುದಾಯದವರು ತೊಗಲುಗೊಂಬೆಯಾಟ ವೃತ್ತಿಯಲ್ಲಿ ಗಂಡು ಹೆಣ್ಣು ಇಬ್ಬರೂ ಕೂಡಿ ಕೆಲಸ ಮಾಡುತ್ತಾರೆ.

ಶಿಶ್ಯೋತ್ಸವದ ಸಮುದಾಯದ ದುಶ್ಷಟಗಳ ವಿವರಗಳು

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೃಷ್ಟಿಕ್ವಾಗಿ ಮತ್ತು ಮಾನಸಿಕವಾಗಿ ಸದ್ಯಧವಾಗಿರುವುದನ್ನು ಆರೋಗ್ಯ ಎಂದು ವ್ಯಾಖ್ಯಾನಿಸಲಾಗಿದೆ. ಶಿಶ್ಯೋತ್ಸವದ ಸಮುದಾಯದವರು ಏವಿಧ ದುಶ್ಷಟಗಳಿಗೆ ಬಲಿಯಾಗುತ್ತಿರುವುದನ್ನು ನಮ್ಮ ಸಮಾಜದಲ್ಲಿ ಕಾಣಬಹುದು. ಈ ಅಧ್ಯಯನದಲ್ಲಿ ಶೇ.82 ರಷ್ಟು ಪ್ರತಿವರ್ತಿಗಳು ವ್ಯಕ್ತಪಡಿಸಿರುವಂತೆ ಅನೇಕ ದುಶ್ಷಟಗಳಿಗೆ ಇವರು ಬಲಿಯಾಗಿದ್ದಾರೆ. ಇದು ಆರ್ಥಿಕ ಸಂಕಷ್ಟಕ್ಕೆ ಮತ್ತೊಂದು ಕಾರಣವಾಗಿದೆ. ದುಶ್ಷಟ ಆರೋಗ್ಯಕ್ಕೆ ಸಮಸ್ಯೆಯನ್ನು ಸೃಷ್ಟಿಸುವ ಒಂದು ಮಾರಕ ಸಮಸ್ಯೆಯಾಗಿದೆ

ಶಿಶ್ಯೋತ್ಸವದ ಸಮುದಾಯದ ಸಾಂಪ್ರದಾಯಿಕ ವೃತ್ತಿ

ರಾಷ್ಟ್ರ ಮತ್ತು ರಾಜ್ಯದಲ್ಲಿ ಹಲವಾರು ಜನಪದ ಕಲೆಗಳಿದ್ದು, ಏವಿಧ ಸಮುದಾಯಗಳು ಏವಿಧ ಕಲೆಗಳನ್ನು ತಮ್ಮ ಸಾಂಪ್ರದಾಯಿಕ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅಂತಹ ಸಮುದಾಯಗಳಲ್ಲಿ ಶಿಶ್ಯೋತ್ಸವದ ಸಮುದಾಯವು ಒಂದಾಗಿದೆ. ತೊಗಲುಗೊಂಬೆಯಾಟವು ಈ ಸಮುದಾಯದ ಸಾಂಪ್ರದಾಯಿಕ/ಪ್ರಾಚೀನವಾದ ಕಲೆಯಾಗಿದ್ದು, ಈ ಕಲೆಯನ್ನೇ

ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕನಾರಟಕದಲ್ಲಿ ಇಂದಿಗೂ ಈ ಕಲೆ ಜೀವಂತವಾಗಿದ್ದು, ಮಹಾರಾಷ್ಟ್ರ, ಆಂಧ್ರ ಮತ್ತು ಕೇರಳದ ಕೆಲವು ಭಾಗಗಳಲ್ಲಿ ತೋಗಲುಗೊಂಬೆಯಾಟ ಇಂದಿಗೂ ತನ್ನ ಅಸಿಫ್ತವನ್ನು ಉಳಿಸಿಕೊಂಡಿದೆ. ಕನಾರಟಕದ ಗೊಂಬೆಯಾಟದ ಪ್ರಕಾರಗಳಲ್ಲಿ ತೋಗಲುಗೊಂಬೆಗೆ ವಿಶಿಷ್ಟ ಸ್ಥಾನವಿದೆ. ಆದರೆ ಆಧುನೀಕರಣ ಮತ್ತು ಜಾಗತೀಕರಣದ ಪ್ರಭಾವದಿಂದ ಹಲವಾರು ಸಂಪೂರ್ಣಾಯಿಕ ವೃತ್ತಿಗಳು ನಾಶವಾಗುತ್ತಿದ್ದು, ಅದೇ ರೀತಿ ದೃಶ್ಯ ಮಾದ್ಯಮಗಳ ಪ್ರಭಾವ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಇವರ ತೋಗಲು ಗೊಂಬೆ ಆಟವು ನಿಶಿಸಿ ಹೋಗುವ ಹಂತದಲ್ಲಿದೆ.

ಸಂಶೋಧನೆಯಲ್ಲಿ ಕಂಡು ಬಂದ ಅಂಶಗಳು

- ತೋಗಲುಗೊಂಬೆಯಾಟವು ಶಿಳ್ಳೇಕ್ಕಾತ ಸಮುದಾಯದ ಕುಲಕಸುಭಾಗಿದ್ದು, ಇದನ್ನು ಅನುವಂಶೀಯವಾಗಿ ಅನುಸರಿಸಿಕೊಂಡು ಬರುತ್ತಿದ್ದಾರೆ.
- ಶಿಳ್ಳೇಕ್ಕಾತ ಸಮುದಾಯದವರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂಬುದು ಕಂಡುಬಂದಿದೆ.
- ಶಿಳ್ಳೇಕ್ಕಾತ ಸಮುದಾಯದವರ ವೃತ್ತಿಯ ಮೇಲೆ ಆಧುನೀಕರಣ ಮತ್ತು ಜಾಗತೀಕರಣಗಳು ಹೆಚ್ಚು ಪರಿಣಾಮ ಬೀರುತ್ತಿರುವುದರಿಂದ ಈ ವೃತ್ತಿ ನಾಶವಾಗುತ್ತದೆ.
- ಈ ವೃತ್ತಿಯ ಜೊತೆಗೆ ಕುಟುಂಬದ ನಿವಾಹಣೆಗಾಗಿ ಬದಲಿ ವೃತ್ತಿಯನ್ನು ಅನುಸರಿಸುತ್ತಿರುವುದು ಕಂಡುಬಂದಿದೆ.
- ಶಿಳ್ಳೇಕ್ಕಾತ ಸಮುದಾಯದವರಿಗೆ ಬೇಸಿಗೆ ಕಾಲದಲ್ಲಿ ಹೆಚ್ಚು ಬೇಡಿಕೆ ಇರುತ್ತದೆ ಎಂದು ಕಂಡುಬಂದಿದೆ.

ಸಲಹೆಗಳು

- ಶಿಳ್ಳೇಕ್ಕಾತ ಸಮುದಾಯದವರ ವೃತ್ತಿಯು ಅವನತಿಯತ್ತ ಸಾಗುತ್ತಿದ್ದು, ಸರ್ಕಾರವು ಈ ಪಾರಂಪರಿಕ ಕಲೆಯ ಸಂರಕ್ಷಣೆಗೆ ಕ್ರಮಕ್ಕೆಗೊಳಳುಬೇಕಿದೆ.
- ಶಿಳ್ಳೇಕ್ಕಾತ ಸಮುದಾಯದವರಲ್ಲಿ ಸಾಕ್ಷರತೆ ಪ್ರಮಾಣ ತುಂಬಾ ಕಡಿಮೆಯಿದ್ದು, ಶೈಕ್ಷಣಿಕವಾಗಿ ಅವರನ್ನು ಅಭಿವೃದ್ಧಿಗೊಳಿಸಬೇಕಿದೆ.
- ತೋಗಲುಗೊಂಬೆಯಾಟ ಕಲಾವಿದರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗೆ ತೀರು ಹಿಂದುಳಿದಿರುವುದರಿಂದ ಅವರ ಅಭಿವೃದ್ಧಿಗೆ ಕ್ರಮಕ್ಕೆಗೊಳಳುಬೇಕು.
- ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವರ್ತಿಯಿಂದ ಕಲಾವಿದರಿಗಾಗಿ ನೀಡುತ್ತಿರುವ ಕಲಾವಿದರ ವೇತನದ ಬಗ್ಗೆ ಶಿಳ್ಳೇಕ್ಕಾತ ಸಮುದಾಯದವರಿಗೆ ಜಾಗ್ಯತಿ ಮೂಡಿಸಬೇಕು.

ಉಪಸಂಹಾರ

ಶಿಳ್ಳೇಕ್ಕಾತ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಆಧುನೀಕರಣ ಮತ್ತು ಜಾಗತೀಕರಣದ ಪ್ರಭಾವ ಬೀರಿದ್ದು, ಇಂದಿಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಿಳ್ಳೇಕ್ಕಾತ

ಸಮುದಾಯದವರು ತೊಗಲುಗೊಂಬೆಯಾಟವನ್ನು ಸಾಂಪ್ರದಾಯಿಕ ವೃತ್ತಿಯಾಗಿ ಅನುಸರಿಸುತ್ತಿದ್ದರು. ಏವಿಧ ಕಾರಣಗಳಿಂದ ಈ ವೃತ್ತಿ ವಿನಾಶದ ಅಂಚಿನಲ್ಲಿರುವುದ್ದರಿಂದ ಇತರೆ ವೃತ್ತಿಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಇಷ್ಟಾದರೂ ಗುಟುಕು ಜೀವವಾಗಿ ಅಲ್ಲಲ್ಲಿ ಈ ಕಲೆ ಉಳಿದಿರುವುದು ಕಂಡುಬರುತ್ತದೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಏವಿಧ ಯೋಜನೆಗಳನ್ನು ರೂಪಿಸುವುದರ ಮೂಲಕ ಈ ಸಮುದಾಯದವರನ್ನು ಅಭಿವೃದ್ಧಿಪಡಿಸಬೇಕಾಗಿದೆ.

ಪರಾಮರ್ಶನ ಗ್ರಂಥಗಳು

- ಜನ್ನಬಸಪ್ಪ ಗೋ. ರು. (1977). ಕನಾಟಿಕ ಜನಪದ ಕಲೆಗಳು. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
- ಸಣ್ಣವೀರಣ್ಣ ದೊಡ್ಡಮನಿ ಮತ್ತು ಮಹೇಂದರ್ರಾವ್ ಸಾಸ್ನೇಹ. (2008). ಶಿಳ್ಳೇಕ್ಕಾತ. ಕನ್ನಡ ಮಸ್ತಕ ಪ್ರಾಧಿಕಾರ, ಬೆಂಗಳೂರು.
- ನಾಯಕ ಬೆನಕಹಳ್ಳಿ. (1986). ಕನಾಟಿಕದ ಕಲೆಗಳು. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
- ರಾಮಚಂದ್ರಗೌಡ ಎಂ. ಎಸ್. (1990). ಗೊಂಬೆಯಾಟಗಳು. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
- Babasaheb S.Ghatage (2011). Disabilities And Social Justice For Nomadic Tribal Communities In India. Online International Interdisciplinary Research Journal, {Bi-Monthly}, Volume I, Issue II.
- Census of India. (2011). Registrar General of India, New delhi.
- Nanjundaiah and Iyer.(1930). The Mysore Tribes and Castes-Vol-III. Mysore University, Mysore.
- Singh K.S. (1993). The Scheduled Castes. People of India National Series, vol.2, Oxford University Press, Delhi.
- Thurston, E. (1909). Caste and Tribes of Southern India, Government Press, Madras